

**D** TELLER: Nuby™ hat die perfekte Lösung für die Essenszeit entwickelt, damit Füttern wieder „SPASS“ macht. Der Teller besteht aus robustem, biologischem Polypropylen und ist perfekt für den Alltag, die Reise oder für sämtliche Gelegenheiten geeignet. Der Teller ist für die Geschirrspülmaschine und die Mikrowelle geeignet. Sämtliche Nuby™ Produkte bestehen aus sicheren, haltbaren, ungiftigen Materialien und übertrifft sämtliche gesetzlichen Sicherheitsstandards und -Regulierungen ANWEISUNGEN FÜR DIE MIKROWELLE: teller in die Mikrowelle stellen und die Nahrung in der entsprechenden Zeit und Wattzahl zubereiten. Nach dem Erhitzen die Nahrung von außen nach innen umrühren und immer die Temperatur mit dem Servieren überprüfen. Erhitzen und Kochen Sie keine fett- und sauerhaltigen Nahrungsmitel in der Mikrowelle. Dadurch können Verbrennungen, Verbrühungen und Verformungen (Blasenbildung) des Tellers bei Überheizung in der Mikrowelle auftreten. REINIGUNG: Vor dem ersten Gebrauch waschen. Für die Geschirrspülmaschine (nur den oberen Korb) geeignet. Oder in warmem Wasser mit mildem Spülmittel waschen und sorgfältig mit klarem Wasser vor und nach dem Gebrauch abspülen. Aus hygienischen Gründen für die Sicherheit Ihres Kindes. **WARNING :** Kinder niemals unbeaufsichtigt lassen, wenn Sie dieses Produkt oder andere Kleinkindprodukte verwenden. Bitte kontrollieren Sie alle Produkte vor jedem Gebrauch und vernichten Sie diese, wie die Produkte porös, eingerissen, oder anderweitig beschädigt sind. Bitte testen Sie die Temperatur der Nahrung, bevor Sie das Baby füttern. Bitte vorsichtig mit Objekten, die für die Mikrowelle geeignet sind, umgehen. Die Mikrowelle sollte nur zum Erhitzen verwendet werden. Bitte vorsichtig da Dampf entweichen und zu Verletzungen führen kann. Kinder bitte nicht mit dem Behälter umherlaufen oder -rennen lassen. Bewahren Sie diese Informationen auf. Für weitere Informationen besuchen Sie unsere Website unter [www.nubytv.com](http://www.nubytv.com). Gültige Norm: EN14372

**F** ASSIETTE: Nuby™ a développé la solution parfaite pour le repas tout en faisant de nouveau rimer manger et s'amuser. Cet assiette, en polypropylène souple et résistant, est parfaitement adaptée pour la garderie, les voyages et les déplacements. L'assiette est compatible avec le lave-vaisselle et le four à micro-ondes. Tous les produits Nuby™ sont fabriqués avec des matériaux sûrs, résistants et vont au-delà des normes et régulations de sécurité gouvernementales. INSTRUCTIONS POUR LE FOUR À MICRO-ONDÉS : placez l'assiette dans le four à micro-ondes et faites cuire les aliments pendant la durée indiquée, à une puissance adaptée. Une fois réchauffés, les aliments doivent être mélangés, de l'extérieur vers le centre. Ne pas chauffer / bouillir au micro-ondes des aliments acides ou gras; des brûlures et bouillonnements peuvent survenir si le bol / l'assiette est surchauffé au micro-ondes. NETTOYAGE : avant première utilisation, nettoyer le produit. Lavable au lave-vaisselle (partie supérieure uniquement) ou dans de l'eau chaude avec du savon liquide doux et rinçez soigneusement à l'eau claire avant et après chaque utilisation. Pour la sécurité de l'enfant et par mesure d'hygiène: AVERTISSEMENT: Ce produit doit toujours être utilisé sous la surveillance d'un adulte. Avant chaque utilisation, examiner le produit. Le jeter dès les premiers signes de déterioration ou de fragilité. Toujours vérifier la température des aliments avant de donner à manger à l'enfant. Comme tout article pouvant être utilisé dans un four à micro-ondes, soyez prudent. Le four à micro-ondes doit uniquement être utilisé pour réchauffer les aliments. Soyez prudent lorsque vous retirez le couvercle, de la vapeur peut s'échapper et entraîner des blessures. Le chauffage au micro-ondes peut engendrer localement de hautes températures. Conserver ces informations. Pour plus de renseignements consultez notre site internet. [www.nubytv.com](http://www.nubytv.com) - Norme en vigueur: EN14372

**N** BORD: Nuby™ brengt weer pret tijdens het eten. Het bord is uit onbrekbaar polipropyleen vervaardigd, perfect om mee te nemen op reis of onderweg. Het bord is geschikt voor vaatwasser en magnetron. Alle Nuby-producten zijn uit zacht, duurzaam materialen vervaardigd. Ze komen tegemoet aan alle gemeenvormelijke wetgevingen en standarden. GEBRUIKSAANWIJZINGEN VOOR DE MAGNETRON: Plaats het bord in de magnetron en kook volgens gestelde tijd en vermogen. Na het opwarmen, het voedsel goed omroeren zodat de warmte gelijkmatig verdeeld wordt. Verwarm of kook geen zuur of vetrijp voedsel in de magnetron; het bordje kan brandlepen en/of blazen verloren door oververhitting in de microgolf. REINIGING: Wassen voor het eerste gebruik. In de vaatwasser (bovenste rek) of met warm water en een milde zeep. Goed afspoelen. Was deze artikelen voor een meteen na elk gebruik. Om hygiënische redenen en voor de veiligheid van uw kind. WAARSCHIJWINGEN: Dit product moet steeds onder toezicht van een volwassene gebruikt worden. Controleer het product voor elk gebruik. Gooi het weg zodra het tekenen van beschadiging of broosheid vertoont. Controleer altijd de temperatuur goed vóór u het voedsel aan de baby geeft. Wees voorzichtig met ieder artikel bestemd voor magnetron. Magnetron enkel gebruiken om eten op te warmen. Laat het eten nooit te heet worden teneinde brandwonden te voorkomen. Vrijgelaten stoom kan brandwonden veroorzaken. Een magnetron kan lokaal zeer hoge temperaturen genereren. Bewaar deze informatie goed. Raadpleeg onze website voor meer inlichtingen: [www.nubytv.com](http://www.nubytv.com) - Geldende norm: EN14372

**I** PIATTO: Nuby ha sviluppato la soluzione perfetta affinché il momento della pappa possa essere anche divertimento. La scodella è realizzata in propilene indistruttibile, perfetto anche per gli spostamenti. Il coperchio si chiude ermeticamente in modo da mantenere il cibo fresco e per evitare fuoruscite. È facilmente riportabile. La scodella può essere messa in lavastoviglie e nel microonde. Tutti i prodotti Nuby sono realizzati in materiali mordibili, durevoli. Rispondono inoltre a tutte le normative e standard governativi. MODALITÀ D'USO: mettere la scodella nel microonde e cuocere secondo i tempi e le modalità necessarie. Non chiudere mai il coperchio completamente durante l'uso nel microonde. Non portare il cibo a temperature troppo alte per evitare scottature al bambino. Non scaldare/bollire cibi acidi o grassi nel forno a microonde; se la ciottola il piatto vengono sora riscaldata nel microonde possono causare ustioni, scottature o bolle. PULIZIA: lavare al primo utilizzo. In lavastoviglie (parte superiore) o con acqua calda e sapone delicato. Sciacquare bene. Lavare comunque questi articoli prima e dopo ogni utilizzo. Per ragioni igieniche e per la sicurezza del vostro bambino: AVVERTENZE : Controllare il prodotto prima di ogni uso. Gettarlo

via appena vi sono segni di danneggiamento o di fragilità, fare attenzione con articoli adatti al microonde. Utilizzare il microonde solo per riscaldare il cibo. Dopo averlo scaldato, mescolare bene per uniformare la temperatura della pappa. Non lasciare il bambino utilizzare la scodella senza la vostra supervisione; questo vale anche per tutti gli altri articoli destinati al vostro bebè. Conservare queste informazioni. Per maggiori informazioni consultare il nostro sito: [www.nubytv.com](http://www.nubytv.com) - Normativa in vigore: EN14372

**UK** PLATE: Nuby™ has developed the perfect mealtime solution while putting the "FUN" back in feeding. The plate is made of tough break resistant polypropylene, is perfect for daycare, travel or any on-the-go occasion. All Nuby™ products are made of safe, durable materials and exceed all government safety regulations and standards. MICROWAVE INSTRUCTIONS: Place plate in microwave and cook at proper time and power level for food inside. After heating, stir food from the outer sides to the centre. Do not heat / boil acidic foods or fatty foods in microwave; burns, scalding and bubbling may result if bowl / plate is overheated in microwave. CLEANING: Wash before initial use. Dishwasher safe (top rack only) or wash in warm water using mild liquid soap and rinse thoroughly with clear water before and after each use. For your child's safety and health. **WARNING:** Always use this product with adult supervision. Before each use, inspect the product. Throw away at the first sign of damage or weakness. Always check food before feeding. As with any item that is microwavable, please use caution. Microwave should be used for warming food only. Never let the food become too hot in order to avoid burns. Released steam can cause burns. Heating in a microwave oven may produce localised high temperatures. Keep this information. For more information check our website [www.nubytv.com](http://www.nubytv.com) - Valid norm EN14372

**FIN** LAUTASENELINY: Nuby™ on kehittänyt turvalaisen ruoka-aikaratkaisun ja samalla tehtyyn syöttäessäsi HUOMAUTUS: Kulho, joka on tehty sitkeästä, kestävästä polypoliinista, on täyden päivähöön, matkustamiseen tai muuhun kodin ulkopuolelle lajauhettuna ruokilaivaan. Maijaa on turvallista käyttää astianpesuunsa ja mikroaaltouunissa. Kaikki Nuby™ tuotteet on tehty turvallisesta, kestävästä ja myrkytöntä materiaaleista, ja ne ovat yllättävän kaikki lainsaannan tiedostuksen turvamääräysten ja valmistukset. KÄYTÖÄ MIKROAALTOUNISSA: Aseta kulho mikroaaltoutuuniin ja valtse lämmittämättä vualella sopiva aika ja tehotaso. Alla mainitulla sulje kantila kokonaan kuumennuksen alkana. Kuumennuksen jälkeen sekoita ruokaa ulkoruokuna keskustaan ja paina lämpimällä yläpinnalla. Älä lämmitä palopakkauksia tai rasvaisia ruokia mikroaaltoutuunissa; palovammoja ja kuoplismista voi esitynä mikäli kulho/lautan ylikuumennetaan mikroaaltouunissa. PUHDISTAMINEN: Pese, ennen ensimmäistä käytöstä. Voi/voidaan pestä astianpesuunsa (vanha ylikärröissä). Tämä pesä lämpimässä edessä välttää mietaa pesuunasta ja huutaleelle perustellusti puthuilla vedellä ennen jälkeen jokaisen käytökseen. HUOLTOOHJEET: Pese ennen käytön alittamista. Pesä lämpimässä saippuavesissä ja huutaleelle hyvin ennen ja jälkeen jokaisista käytöistä. Voi/voidaan pestä astianpesuunsa lävissä. Lapset turvallisesti vuoden vuoksi HUOMAUTUS: Tarkista tieto ennen jokaisesta käytökkertää. Hävitä se heti, kun sinä näkyt merkejä vaurioista tai hauraudesta. Käytää kaikkia mikroaaltouunissa käytettävää astiola varoa. Mikroaaltoutuuni tulisi käytävä vain lämmittämättä. Tarkista aina ruuan lämpötila ennen vaualle sotimista. Käytä varauvarsutta, kun poista kaffen, koska höyrä poistuu ja saattaa alhauksista varman. Älä anna lapsen käville ja tuosta kuhon kanssa. Älä milloinkaan jätä talaa valovammasta käytäessäsi tästä tai mitään pikkulapsettuuta. Säilytä tämä tieto. Katso lisää tietoa web-sivustolamme [www.nubytv.com](http://www.nubytv.com) - Voimassaoleva normi: EN14372

**SE** TALRIK: Nuby™ har utvecklat en perfekt lösning för måltid för måltid som samtida som man gör matningen "ROLIG". Skål är tillverkad av krossåker polypropylen och perfekt för förskolor, resor eller andra aktiviteter i farten. Skål kan diskas i maskin och användas i mikrovägsugn. Alla Nuby™-produkter är tillverkade av säkra, hållbara, giffra material och uppfyller alla statliga säkerhetstyper och -standarder. INSTRUKTIONER FÖR MIKROVÄGSUGN: Placer skål i mikrovägsugnen och tillaga under rätt tid och på rätt värme för maten som skillas tillagning. Rör om efter uppvarvning från kanten till mitt av skalen och kontrollera attlit temperaturer innan matring. Du får inte värma maska eller fettika livmedlet i mikrovägsugnen. RENGÖRING: Diska innan skalen används första gången. Kan diskas i maskin (på översta hyllan) eller diskas i varmt vatten med mitt flytande diskmedel. Skål noge med rent vatten innan och efter användning. INSTRUKTIONER: Diska innan besticken används första gången. Diska i varmt vatten med diskmedel och skål väl innan och efter användning. Kan diskas i maskin på översta hyllan. För barnets säkerhet skull: **VARNING:** Kontrollera produkten varje gång innan den används. Kassera den så snart den är skadad eller sätter i lätt. Likaså med alla föremål som kan användas för uppvärmning. Används inte man ska vara försiktig. Mikrovägsugnen skall endast användas för uppvärmning. Kontrollera attlit matens temperatur innan barnet matas. Var försiktig när du tar av locket efter sommar och strömmar ut och kan orsaka brännskador. Låt inte barnet gå eller springa runt med skalen. Lämna aldrig barnet utan uppsikt medden denna eller andra bärnplockträdand. Bevara denna information. Gå till vår webplats för mer information: [www.nubytv.com](http://www.nubytv.com) - Gällande standard: EN14372.

**DA** TALERKEN: Nuby™ har udviklet en perfekt løsning til måltid ved igen at gøre det "SJØVT" at madet skal. Skalen er lavet af hardet brudsikret polypropylen, som er perfekt egnet til dagbrug, rejser eller andre tag-på-fæsten. Skalen tåler vaskemaskine og mikrobølgeovnen. Alle Nuby™ produkter er lavet af sikre, holdbare, gaffre materialer og overholder alle gældende nationale sikkerhedsforskrifter og standarder. ANVISNINGER TIL BRUG I MIKROBØLGEOVENEN: Anbring skalen i mikrobølgeovnen, og opvarm maden ved at overholde den rette opvarmningstid, og respekter det rette strømmiveau for opvarmning af maden, der befinder sig inde i mikrobølgeovnen. Luk aldrig låget fuldstændig under opvarmningen. Efter opvarmningen, skal maden røres rundt fra ydersiden ind mod midten af skålen,

og madtemperaturen skal altid kontrolleres for servering. Opvarm ikke / syre eller fedtholdige fædevarer i mikroovn, skolding el. brandskål kan opstå hvis skål / tallerken bliver overheded i mikroovn. RENGØRING: Vask skålen for denne anvendes første gang. Kan vaskes i ovopaskemaskinen (kun i øverste hylde) eller vask med varmt vand og brug en flydende mild sæbe, og skyd grundigt af med rent vand før og efter enhver anvendelse af skålen. PLEJ/EVLEDNINGER: Vask altid produktet før dette tages i brug første gang. Vaskes i varmt sabevand og skydes grundigt for at efter enhver brug. Kan vaskes i øverste hylde i ovopaskemaskinen. For dit børns sikkerhed! FORSIGTIG: Kontrollér produktet før enhver brug. Smid skeen ud, så snart den viser tegn på beskadeligelse eller skræbelighed. Søg det ud gældende med ethvert andet produkt, der kan anvendes i mikrobølgeovnen, således at denne anvendes med største forsigtighed. Mikrobølgeovnen må kun anvendes til opvarmning af mad. Kontrollér altid madtemperaturen, før du starter med at madte barn. Lad ikke dit barn gå rundt eller løbe rundt med skålen. Overlad aldrig barnet uden opsyn, mens det bruger dette produkt eller ethvert andet produkt tilgenlig spændbar. Behol denne information. For yderligere informationer kan du gå ind på vores website www.nubytv.com - Gyldig norm: EN14372

**(ES)** PLATO: Nuby™ ha desarrollado la solución ideal para las comidas, al tiempo que ha devuelto la "DIVERSIÓN" a las comidas. El cuenco está hecho de plástico resistente e irrompible, perfecto para su utilización diaria, durante los desplazamientos o en cualquier circunstancia improvisada. El cuenco puede meterte al lavavajillas y en el horno microondas. Todos los artículos Nuby™ están hechos con materiales seguros, duraderos y no tóxicos, cumpliendo con exceso las exigencias gubernamentales y normas de seguridad vigentes. INSTRUCCIONES PARA EL MICROONDAS: Introducir el cuenco en el microondas y calentarlo durante el tiempo y a la potencia adecuados para cada alimento. No cerrar completamente la tapadera mientras se esté calentando. Una vez calentada, remover la comida desde la parte exterior hacia el centro, y siempre comprobar su temperatura antes de servirlo. No calentar en microondas / Calentar los alimentos ácidos o grasos en microondas puede provocar quemaduras / El recipiente puede recalentarse. LIMPIEZA: Lavar antes de utilizarlo por primera vez. Puede meterse en el lavavajillas, (solamente en la bandeja superior) o lavar con agua templada empleando algún jabón líquido suave y enjuagar con abundante agua limpia antes y después de cada utilización. INSTRUCCIONES: Lavar antes de utilizarlo por primera vez. Lavar con agua jabonosa templada y enjuagar abundantemente antes y después de cada utilización. Puede lavarse en la bandeja superior del lavavajillas. Para la seguridad de su niño: ADVERTENCIA: Controle el producto antes de cada uso. Desecheló apenas se vea frágil o dañado. Por favor, tenga las precauciones que hay que tener con cualquier artículo que se introduce en los microondas. El microondas debe emplearse únicamente para calentar. Compruebe siempre la temperatura del alimento antes de darlo al niño. No deje nunca solo al niño mientras esté empleando este o cualquier otro artículo para niños. Conserve esta información. Para más información, ver nuestra página web: www.nubytv.com - Norma aplicable: EN14372

**(POR)** PLACA: A Nuby™ desenvolveu a solução perfeita para a hora de refeição, colocando novamente "DIVERSIMENTO" na alimentação. A tigela é feita de polipropileno resistente, perfeita para jardins-escola, viagens ou para qualquer ocasião de actividades. A tigela pode ser lavada na máquina e é adequada para o microondas. Todos os produtos Nuby™ são feitos de materiais seguros, duráveis e não tóxicos e excedem todos os regulamentos e padrões governamentais de segurança. INSTRUÇÕES PARA MICROONDAS: coloque a tigela no microondas e ajuste o tempo e o nível de potência correcto para o respectivo alimento. Nunca feche a tampa completamente enquanto aquece. Depois de aquecer, mexa a comida do exterior para o interior e teste sempre a temperatura antes de servir. Não aqueça/ alimentos ácidos ou gordurosos no micro-ondas/ queimaduras, escaldaduras podem resultar do uso do prato/ o prato sobreaquece no micro-ondas. LIMPEZA: lavar antes de utilizar. Seguro para a máquina de lavar (apenas no tabuleiro superior) ou lavar com água quente utilizando líquido suave e lavar a lavar com fundo com água limpa antes e depois de cada utilização. INSTRUÇÕES DE SEGURANÇA: lavar antes de utilizar. Seguro para a máquina de lavar apenas no tabuleiro superior. Para segurança do seu bebé: ATENÇÃO: Verifique o produto antes de cada utilização. Descarte-o se mostrar sinais de fragilidade ou danos, por favor tenha cuidado tal como com qualquer outro utensílio para o microondas. O microondas só pode ser utilizado para aquecer. Teste sempre a temperatura dos alimentos antes de alimentar o seu bebé. Tenha atenção ao remover a tampa pois o vapor pode sair e causar danos. Não deixe que as crianças andem ou corram com a tigela. Nunca deixa uma criança sozinha quando utilizar este ou outro produto infantil. Guarde esta informação. Para mais informação, visita a nossa página na internet www.nubytv.com - Norma aplicável: EN14372

**(GR)** πάτω: Η Nuby™ έχει μοναδικώς γίνεται την ιδιαίτερη λύση για τα παιδικά γεύματα, επαναφέροντα τη «ΔΙΑΣΚΕΔΑΣΗ» στο τάπα. Το μπολ είναι κατασκευασμένο από ακνηρό, δέρματο πολυπροπενόν, ίσωνικο για καθημερινή χρήση, για ταΐσια και για έκτακτη χρήση επιπλού. Το μπολ πλένεται με ασφάλεια στο πλυντήριο πιάτων και τοποθετείται σε φύρωμα μικροκύματων. Ολα τα προϊόντα Nuby™ κατασκευάζονται από ασφαλή, ανθεκτική και μη τοξικά υλικά και συμμορφώνονται πλήρως με όλους τους κρατικούς κονιονομίους και τα πρότυπα ασφαλείας. ΟΔΗΓΟΣ ΧΡΗΣΗΣ ΣΕ ΦΟΥΡΝΟ ΜΙΚΡΟΚΥΜΑΤΩΝ: Τοποθετείται το μπολ σε φύρωμα μικροκύματων και ρυμύζεται τον ενδεικνυμένο χρόνο και τη σωστή θερμοκρασία για το φαγητό που περιέχει. Πάτη με κλένετε το καπάκι εντυλώντας ζεσταύτε το φαγητό. Αφού το ζεσταύτε, ανακατέψτε το από έμα προς το κέντρο και πάτα ελέγχετε τη θερμοκρασία την οπεριβρίσκαμε. Μην ζεσταύτε / βράζετε άνγεις ή λιπαρές τροφές στο φύρωμα μικροκύματων. Ενδέχεται να προκλήσουν εγκαύσματα ήτοι μπολ / πιάτο υπερθερμέων. ΚΑΘΑΡΙΣΜΟΣ: Πλύνεται το προϊόν από την πρώτη χρήση. Μπορείτε να το πλύνετε στο πλυντήριο πιάτων (μόνο στο πάνω ράφι) ή στο χέρι με χιλορέ νερό, χρησιμοποιώντας ήτοι μήπο γαστρική και ζεσταύτε το καλό με νερό πριν και μετά από κάθε χρήση. ΟΔΗΓΟΣ ΦΡΟΝΤΙΔΑΣ: Πλύνετε πριν από την πρώτη χρήση. Πλύνετε

με χιλορέ νερό και ζεσταύτε καλά πριν και μετά από κάθε χρήση. Πλένετε με ασφάλεια στο πάνω ράφι του πλυντηρίου πιάτων. Για την ασφάλεια του παιδιού σας: ΠΡΟΣΟΧΗ: Ελέγχετε το προϊόν πριν από κάθε χρήση. Απορρίψτε το προϊόν μόλις διαπιστώσετε ότι έχει ραγισή ή σπάση. Να είστε προσεκτικοί όταν ποτεβάτε το προϊόν στο φύρωμα μικροκύματων, όπως ισχύει για κάθε ακένος που ποτεβάται σε φύρωμα μικροκύματων. Ο φύρωμα μικροκύματων πρέπει να χρησιμοποιείται μόνο για ζέσταμα του φαγητού. Πάτη λέγεται τη θερμοκρασία που φαγητό την ταΐζεται το μπολ σας. Να είστε προσεκτικοί όταν βγαίνετε τη θερμοκρασία του φαγητού πριν ταΐζεται το μπολ σας. Μην αφήνετε το παιδί χωρίς επιτροπή κατά τη χρήση του προϊόντος αυτού ή σποιωθείτε αλλού παιδικού προϊόντος. Φύλαξε αυτές τις πληροφορίες. Για παραπομπές πληροφορίες, επικοινωνήστε την ποτεβάση στην τηλεοπτική πλατφόρμα www.nubytv.com - Εγγύηση norm: EN14372



ΤΑΡΕΛΑ: Nuby™ ζεσταύτε ιδεαλικό, όταν είναι από το πρώτο χρόνο ποτηρόπλαστη, ιδεαλικό προσδιόριση για παραπομπές υποστήριξης, πυγούσισμα ή ποτηρόπλαστη στο μεταναστεύοντα περίπτερο. Βεβαιώνεται ότι η ταρελά είναι ασφαλής για την παιδική σας υγεία. ΤΑΡΕΛΑ: Ζεσταύτε την ταρελά στο φύρωμα μικροκύματων πριν τη χρήση της. Η ταρελά πρέπει να χρησιμοποιείται μόνο για τη ζέσταση του φαγητού. Η πάτη λέγεται η θερμοκρασία που το φαγητό ταΐζεται την ταρελά σας. Να είστε προσεκτικοί όταν παραπομπής πληροφορίες, επικοινωνήστε την ποτεβάση στην τηλεοπτική πλατφόρμα www.nubytv.com. ΤΑΡΕΛΑ: Ζεσταύτε την ταρελά στο φύρωμα μικροκύματων πριν τη χρήση της. Η ταρελά πρέπει να χρησιμοποιείται μόνο για τη ζέσταση του φαγητού. Η πάτη λέγεται η θερμοκρασία που το φαγητό ταΐζεται την ταρελά σας. Μην αφήνετε το παιδί χωρίς επιτροπή κατά τη χρήση του προϊόντος αυτού ή σποιωθείτε αλλού παιδικού προϊόντος. Φύλαξε αυτές τις πληροφορίες. Για παραπομπές πληροφορίες, επικοινωνήστε την ποτεβάση στην τηλεοπτική πλατφόρμα www.nubytv.com - Εγγύηση norm: EN14372

**الخطوة: طهور** نبوي™ المثلث العصون مع عيد ميلاد الملاكم نوكس هو ملخص استعادة الشعكة مرة أخرى اثناء تناول الطعام. بالطبع مصنوع من عيد ميلاد الملاكم نوكس. كل متاح نوكس مصنوعة من مواد آمنة وقابلة للتحلل. وتفوق كل التفاصيل والتفاصيل.

**الاتجاه:** نوكس مصنوعة من الملاكم نوكس. كل متاح نوكس مصنوعة من مواد آمنة وقابلة للتحلل. وتفوق كل التفاصيل والتفاصيل.

**الخطوات:** ضعي الطبق في الميكروويف، وغوص الطفلي للملح الماء الخالية إلى الماء، الأطعمة الصالحة والأطعمة غير صالحة لا ينتهي داخل الميكرويف.

**التفاصيل:** نوكس هو مثالي لطبخ الطعام من المأكولات الخالية إلى الماء، الأطعمة الصالحة والأطعمة غير صالحة لا ينتهي داخل الميكرويف.

عيلما ان افالاطار قد يتصفح على الميكرويف، يمكن ادخاله في سلة الباردة في غسل الميكرويف فقط.

**التنبيه:** قابل للاستعمال على الميكرويف، ولكن لا ينصح به في الميكرويف. لا ينصح به في الميكرويف فقط. لا ينصح به في الميكرويف فقط.

عيلما ان افالاطار قد يتصفح على الميكرويف، يمكن ادخاله في سلة الباردة في غسل الميكرويف فقط.

باتستخدم ماء سائل غسل وغوص الطفلي جيداً للتنظيف قبل وبعد كل استخدام المخصوص جيداً. اغسل الطفلي جيداً بعد كل استخدام المخصوص جيداً.

ختير: يستخدم نوكس هذا الشعكة لاسترخين الماء الساخن. قابل للاستعمال على الميكرويف فقط.

أول علامة على الشفاف أو العاجلاك، وذكرها أثناة من الطعام قبل غسل المخصوص جيداً. لا ينصح به في الميكرويف. يجب توخي الحذر، لأن استخدام الميكرويف لتنقية الطعام فقط لا ينبع من الملاكم نوكس. يمكن أن يتسبّب الماء الساخن في إحداث حرارة، إن التسخين في الميكرويف قد ينبع عنه ارتفاع حرارة الآلة. احتفظ بهذه المعلومات، ولزيدي من المعلومات زيارة زيارتك مؤلفنا على الانترنت: [www.nubytv.com](http://www.nubytv.com)

Nuby™  
TM

MANUFACTURED BY:  
LUV N' CARE®, LTD.  
3030 AURORA AVENUE  
MONROE, LOUISIANA

Distributed by: New Valmar b.v.b.a.  
Bunnstraat 104, 9044 Egem  
BELGIUM - [www.nuby.be](http://www.nuby.be)



©2013 LUV N' CARE® LTD.  
Nuby™ is a TRADEMARK LICENSED  
TO LUV N' CARE®, LTD.  
MADE IN PRC  
TO LUV N' CARE® SPECIFICATIONS.



0 48526 22095 3